

S.J.S. Enterprises Limited*(Formerly known as S.J.S. Enterprises Private Limited)*Sy No 28/P16 of Agra Village and Sy No 85/P6
of B.M Kaval Village Kengeri Hobli Bangalore 560082

P: +91 80 6194 0777 F: +91 80 28425110

Email Id: info@sjsindia.com, compliance@sjsindia.com

ISO 14001 ISO 45001
ISO 9001 IATF 16949
Certified

CIN: L51909KA2005PLC036601

www.sjsindia.com



August 03, 2024

To,

| | |
|---|---|
| National Stock Exchange of India Limited Exchange Plaza, 5 th Floor, Plot No. C/1, G Block, Bandra – Kurla Complex, Bandra (E), Mumbai -400 051 Symbol: SJS | BSE Limited Corporate Relationship Department, 2 nd Floor, New Trading Wing, Rotunda Building, P.J. Towers, Dalal Street, Mumbai – 400 001 Scrip Code: 543387 |
|---|---|

ISIN: INE284S01014

Dear Sir/Madam,

Subject: Newspaper Publication of Unaudited Financial Results (Standalone and Consolidated) of the Company for the quarter ended June 30, 2024.

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations 2015, as amended, we are enclosing herewith copies of newspaper publication extract of unaudited financial results of the Company for the quarter ended on June 30, 2024, published in:

1. Financial Express (English edition), issue dated August 03, 2024 and
2. Vishwavani (Kannada edition), issue dated August 03, 2024.

You are requested to kindly take the same on record.

Thank you.**Yours faithfully,****For S.J.S. Enterprises Limited**

Thabraz Hushain W.**Company Secretary and Compliance Officer****Membership No.: A51119****Encl: As above**

KOTHARI SUGARS AND CHEMICALS LIMITED

Regd. Office: "Kothari Buildings", 115, Mahatma Gandhi Salai, Nungambakkam, Chennai - 600 034
CIN : L15421TN1960PLC004310 Phone 044-35225526 / 35225529
Email: secdept@hckgroup.com Website: www.hckotharigroup.com/kscsl

Extract of Unaudited Financial Results for the Quarter ended 30th June 2024 (Rs.in Lakhs)

| Particulars | Quarter Ended 30.06.2024 | Quarter Ended 31.03.2024 | Quarter Ended 30.06.2023 | Year Ended 31.03.2024 |
|---|--------------------------|--------------------------|--------------------------|-----------------------|
| | Unaudited | Audited | Unaudited | Audited |
| Total income from operations | 8,962.20 | 9,427.69 | 16,296.36 | 50,272.88 |
| Net Profit / (Loss) for the period (before Tax, Exceptional items) | (81.82) | 379.57 | 2,749.89 | 4,191.42 |
| Net Profit / (Loss) for the period before tax (after Exceptional items) | (81.82) | 379.57 | 2,749.89 | 4,191.42 |
| Net Profit / (Loss) for the period after tax (after Exceptional items) | (53.19) | 565.31 | 1,790.05 | 2,949.24 |
| Total Comprehensive Income for the period [(comprising Profit / (Loss) for the period (after tax) and other comprehensive Income (after tax)] | (27.22) | 569.72 | 1,784.42 | 2,921.23 |
| Equity Share Capital | 8,288.86 | 8,288.86 | 8,288.86 | 8,288.86 |
| Reserves (excluding Revaluation Reserve) | - | - | - | 19,559.49 |
| Earnings Per Share (of Rs.10/- each) (for continuing and discontinued operations)-in Rs. | | | | |
| Basic : | (0.06) | 0.68 | 2.16 | 3.56 |
| Diluted : | (0.06) | 0.68 | 2.16 | 3.56 |

Note:
The above is an extract of the detailed format of Quarter ended Unaudited Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarter ended Unaudited Financial Results is available on the National Stock Exchange of India Ltd website at www.nseindia.com and Company's website at www.hckotharigroup.com/kscsl

for Kothari Sugars and Chemicals Limited
Arjun B Kothari
Managing Director
DIN:07117816

Place : Chennai
Date : 02.08.2024

MAFATLAL INDUSTRIES LIMITED

CIN: L17110GJ1913PLC000365
Regd. Office: 301-302, Heritage Horizon, 3rd Floor, Off. C.G. Road, Navrangpura, Ahmedabad-380 009. Tele. No. 079-2644404-06
E-mail : ahmedabad@mafatlals.com Web Site : www.mafatlals.com

NOTICE FOR DECLARATION OF INTERIM DIVIDEND AND RECORD DATE

Board of Directors of the Company has at its meeting held on Friday, August 2, 2024 declared an interim dividend of Rs.1/- per equity share of Rs. 2/- each of the Company for the financial year 2024-25. The Company has fixed Saturday, August 10, 2024, as the record date for the purpose of determining the members eligible to receive an interim dividend. The interim dividend shall be paid on or before Friday, August 30, 2024. Members may be aware that as per the Income Tax Act, 1961 ("the Act"), as amended by the Finance Act, 2020, dividends paid or distributed by a Company after April 1, 2020, shall be taxable in the hands of the shareholders. The Company shall therefore be required to deduct tax at source (TDS) at the time of making the payment of the Interim Dividend. In order to enable the Company to determine and deduct appropriate TDS / withholding tax rate, the communication have been forwarded to the Members whose e-mail IDs are registered with the Company/Depository on July 19, 2024. The said communication will be available on the Company's website at www.mafatlals.com. Members are requested to upload the required documents for tax exemption with KFin at https://ris.kfinch.com/form15 or email to einward.ris@kfinch.com with Subject "Tax Exemption related documents" on or before Saturday, August 10, 2024, in order to enable the Company to determine and deduct appropriate TDS / withholding tax rate.

For Mafatlal Industries Limited,
Amish Shah
Company Secretary

Place : Ahmedabad
Date : 2nd August, 2024

GFL GFL LIMITED

Registered office: 7th Floor, Ceejay House, Dr. Annie Besant Road, Worli, Mumbai - 400 018
CIN: L65100MH1987PLC374824 Tel. No.: +91- 22 4032 3802
Fax No.: +91- 22 4032 3191 Website: www.gflimited.co.in
Email ID: contact@gflimited.co.in

NOTICE

(For the attention of Equity Shareholders of the Company)
Sub.-: Transfer of Equity Shares of the Company to Investor Education and Protection Fund (IEPF)

Notice is hereby given that in compliance to the provisions of Section 124(6) of the Companies Act, 2013 ("the Act") read along with the Investor Education and Protection Fund Authority (Accounting, Audit, Transfer and Refund) Rules, 2016 ("the Rules"), Equity Shares of the Company on which dividend has remained unpaid or unclaimed for seven consecutive years or more, then such shares are required to be transferred by the Company to Investor Education Protection Fund. Please note that the dividend for the Financial Year 2016-17 (Final) is due to transfer to IEPF in the month of November, 2024. Adhering to the various requirements set out in the Rules, the Company had sent an individual communication dated 2 August, 2024 to those Shareholders whose shares are liable to be transferred to IEPF as the Dividends on their shares remained unpaid or unclaimed for seven consecutive years. The details of such Shareholders are uploaded on the website of the Company www.gflimited.co.in

In case the Company does not hear anything from the concerned Shareholders by 30th October, 2024, the Company shall with a view of complying with the requirements of the said Rules, transfer all such dividend and shares to IEPF Account by the due date as per procedure stipulated in the Rules, without any further notice. Once unclaimed dividend is transferred to IEPF, no claim shall lie in respect thereof with the Company. Members whose unclaimed dividend/shares are/will be transferred to the IEPF Authority can claim the same by making an online application to the IEPF Authority in the prescribed Form No. IEPF-5 by following the refund procedure as detailed on the website of IEPF Authority <http://www.iepf.gov.in/IEPF/refund.html>.

The concerned Shareholders may note that the transfer of shares in DEMAT accounts of the IEPF Authority as indicated hereinbefore will be effected by the Company through the respective Depository by way of corporate action. For further clarification on the above matter, the concerned shareholder may contact the Company's Registrar and Transfer Agent viz. Link Intime India Private Limited, Shri Alex Kundukulanga, C 101, 247 Park, Lal Bahadur Shastri Marg, Surya Nagar, Gandhi Nagar, Vikhroli West, Mumbai - 400083 (Gujarat). Tel. +91 22 49186000 E-mail: mumbai@linkintime.co.in or contact@gflimited.co.in

For GFL Limited
Sd/-
Devendra Kumar Jain
Director
DIN: 00029782

Place : Mumbai
Date : 2 August 2024

S.J.S. ENTERPRISES LIMITED

Registered and Corporate Office: Sy No 28/P16 of Agra Village and Sy No 85/P6 of B.M Kaval Village, Kengeri Hobli, Bangalore 560 082, Karnataka, India
Website: www.sjsindia.com | E-mail: compliance@sjsindia.com | Tel: +91 80 6194 0777
CIN: L51909KA2005PLC036601

EXTRACT OF STATEMENT OF UNAUDITED CONSOLIDATED FINANCIAL RESULTS FOR THE QUARTER ENDED 30TH JUNE, 2024

(Rupees in million, except per equity share data)

| Sl. No. | Particulars | Quarter ended | | | | Year ended 31 March 2024 |
|---------|---|---------------|----------|--------------|----------|--------------------------|
| | | 30 June 2024 | | 30 June 2023 | | |
| | | Unaudited | Audited | Unaudited | Audited | |
| 1 | Total income from operations | 1,886.24 | 1,867.89 | 1,172.48 | 6,278.00 | |
| 2 | Net Profit for the period (before tax and exceptional items) | 376.54 | 363.77 | 241.69 | 1,126.49 | |
| 3 | Net Profit for the period before tax (after exceptional items) | 376.54 | 363.77 | 241.46 | 1,126.49 | |
| 4 | Net Profit for the period after tax and after exceptional items | 282.40 | 271.77 | 180.04 | 853.71 | |
| 5 | Total Comprehensive Income for the period [Comprising Profit for the period (after tax) and Other Comprehensive Income (after tax)] | 276.66 | 295.98 | 176.39 | 868.75 | |
| 6 | Equity Share Capital (Face value of Rs.10/- each) | 310.38 | 310.38 | 304.38 | 310.38 | |
| 7 | Other Equity | | | | 5,194.99 | |
| 8 | Earnings Per Share (of Rs. 10/- each) | | | | | |
| | 1. Basic (Not annualised) | 8.97 | 8.64 | 5.90 | 27.45 | |
| | 2. Diluted (Not annualised) | 8.76 | 8.46 | 5.81 | 26.87 | |

Notes:
1. Key Standalone Financial Information of the company is given below:

(Rupees in million)

| Sl. No. | Particulars | Quarter ended | | | | Year ended 31 March 2024 |
|---------|---------------------------------------|---------------|----------|--------------|----------|--------------------------|
| | | 30 June 2024 | | 30 June 2023 | | |
| | | Unaudited | Audited | Unaudited | Audited | |
| 1 | Total Revenue/ Income from Operations | 967.62 | 1,022.59 | 829.30 | 3,633.61 | |
| 2 | Profit before tax | 250.87 | 239.68 | 218.22 | 885.56 | |
| 3 | Profit after tax | 187.42 | 183.76 | 162.84 | 675.59 | |
| 4 | Total Comprehensive Income | 184.13 | 206.84 | 160.17 | 691.60 | |

2. The above Consolidated and Standalone unaudited financial results for the quarter ended 30 June 2024 has been reviewed by the Audit Committee and thereafter approved by the Board of Directors at their meeting held on 01 August 2024.

3. The above is an extract of the unaudited quarterly financial results filed with the Stock Exchanges under Regulation 33 of the SEBI (Listing Obligations and Disclosures Requirements) Regulations, 2015 as amended. The detailed unaudited quarterly financial results are available on the website of BSE Limited at www.bseindia.com and National Stock Exchange of India Limited at www.nseindia.com and also on the Company's website at www.sjsindia.com.

For and on behalf of the Board of Directors
of S.J.S. Enterprises Limited
Sd/-
K A Joseph
Managing Director
DIN: 00784084

Place: Bangalore
Date: 01 August 2024

BONLON INDUSTRIES LIMITED

CIN: L27108DL1998PLC097397
Regd. Office: 7A/39 (12-FF), W.E.A. Channa Market, Karol Bagh, New Delhi - 110005
Ph: 011-47532792, Fax: 011-47532798, E-mail: cs@bonlonindustries.com

Notice - Extra-Ordinary General Meeting

This is to inform that, the Extra-Ordinary General Meeting ("EGM") of M/s Bonlon Industries Limited ("the Company") will be held on Monday, 26th August, 2024 at 02.00 P.M., through video conferencing (VC)/ other audio visual means (OAVM) in compliance with the applicable provisions of the Companies Act, 2013 and Rules made thereunder read with Circular No. 14/2020 dated April 8, 2020, Circular No. 17/2020 dated April 13, 2020 and the latest one being General Circular No. 9/2023 dated September 25, 2023 issued by Ministry of Corporate Affairs ("MCA Circulars") and Circular No. SEBI/HO/CFD/CFD-POD-2/PICIR/2023/167 dated October 07, 2023 and other circulars issued by SEBI ("SEBI Circular") (MCA Circulars and SEBI Circulars collectively hereinafter referred as the "Circulars"), along with any other applicable circulars to transact the businesses as set out in the Notice convening the EGM, which will be sent in due course of time.

Members may note that the EGM of the Company will be held through VC/OAVM in compliance with the pursuance of above stated circulars and in furtherance of Go-Green initiative of the government, the Notice of the EGM, will be sent through electronic mode only to those members whose email addresses are registered with the Company / Depository Participant/ Registrar and Transfer Agent ("RTA"). The members attending the meeting through VC or OAVM shall be counted for the purpose of quorum under section 103 of the Act. The Company is also providing e-voting and remote e-voting facility to all its members similar to earlier practices.

The e-copy of the notice of the EGM will be available on the website of the Company at www.bonlonindustries.com and also be available on the website of the BSE Limited at www.bseindia.com, in due course of time.

The Members can attend and participate in the EGM through VC/OAVM only. Detailed instructions for joining the EGM will be provided in the Notice of the EGM. Accordingly, please note that no provision has been made to attend and participate in the EGM of the Company in person.

In case the email address is not registered with the Company / Depository Participant, please follow the process of registering the same as mentioned below:

Physical Holding 100% Shareholding of the Company is in De-mat Form, so this provision is not applicable to the Company.

Demat Holding Please contact your Depository Participant (DP) and register your email address as per the process advised by DP or get temporarily registered with RTA of the Company Bigshare Services Private Limited, by clicking the link: www.bigshareonline.com/ForInvestor.aspx.

Members may also note that if your e-mail id is registered with the Company/Depository Participant, the login credentials for remote e-voting / e-voting during the EGM will be sent on the registered e-mail address along with the notice of the EGM. However, members who have not registered their email-id can follow the procedure for registering e-mail id as mentioned above. Members may note that the detailed procedure for remote e-voting / e-voting during the EGM is also mentioned in the notice of EGM.

The above information is being issued for the information and benefit of all the members of the Company and is in compliance with the MCA Circular(s) and the SEBI Circular.

For and on behalf of
Bonlon Industries Limited
Sd/-
Arun Kumar Jain
(Managing Director)
DIN: 00438324

Place: New Delhi
Date: 02nd August, 2024

FORM A PUBLIC ANNOUNCEMENT (Regulation 14 of the Insolvency and Bankruptcy Board of India (Voluntary Liquidation Process) Regulations, 2017) FOR THE ATTENTION OF THE STAKEHOLDERS OF SUB-K IMPACT FINANCE PRIVATE LIMITED

| S. No. | PARTICULARS | DETAILS |
|--------|--|--|
| 1. | Name of Corporate Person | SUB-K IMPACT FINANCE PRIVATE LIMITED |
| 2. | Date of Incorporation of Corporate Person | 02.01.2020 |
| 3. | Authority under which Corporate person is Incorporated/Registered | Registrar of Companies, Telangana |
| 4. | Corporate Identity Number of Corporate Person | U65990TG2020PTC138141 |
| 5. | Address of the Registered Office and Principal Office (if any) of Corporate Person | 3 rd FLOOR, SURABHI ARCADE, TROOP BAZAAR, BANK STREET, KOTI, HYDERABAD, TELANGANA- 500001 |
| 6. | Liquidation Commencement Date of Corporate Person | 31.07.2024 |
| 7. | Name, Address, Email Address, Telephone Number and the Registration Number of the Liquidator | Name: NARENDER REDDY BANALA Address: 3-7-406/PS/204, 2 ND FLOOR, FLAT 204, PARKSTONE APARTMENTS, SIRIMALLE NAGAR COLONY, HYDERGUDA, HYDERABAD- 500048 RANGA REDDY DISTRICT, TELANGANA E-Mail: bnreddy.acs@gmail.com Telephone Number: 9177366615 Registration No: IBB/PA-003/JP-N000376/2021-2022/13910 |
| 8. | Last Date for submission of Claims | 30.08.2024 |

Notice is hereby given that the SUB-K IMPACT FINANCE PRIVATE LIMITED has commenced voluntary liquidation on 31.07.2024. The stakeholders of SUB-K IMPACT FINANCE PRIVATE LIMITED are hereby called upon to submit their claims, on or before 30.08.2024, to the liquidator at the address mentioned in column 7 above. The financial creditors shall submit their proof of claims by electronic means only. All other stakeholders may submit their proof of claims in person, by post or by electronic means. **Submission of false or misleading proofs of claim shall attract penalties.**

Narendar Reddy Banala
Voluntary Liquidator
Dated: 03-08-2024
Place: Hyderabad
IBBI/PA-003/JP-N000376/2021-2022/13910
AFA valid from 08/01/2024 to 07/01/2025

Eris

ERIS LIFESCIENCES LIMITED

Regd. Office: Shivarth Ambit, Plot No 142/2, Ramdas Road Off SBR, Near Swati Bungalows, Bodakdev, Ahmedabad, Gujarat-380054, Email: complianceofficer@erislifesciences.com, Website: www.eris.co.in
Tel: +91 79 6966 1000, Fax: +91 79 6966 1155, CIN: L24232GJ2007PLC049867

EXTRACT OF CONSOLIDATED FINANCIAL RESULTS FOR THE QUARTER ENDED JUNE 30, 2024

[₹ in crores except per share data]

| Particulars | For Quarter Ended (Unaudited) | | For Quarter Ended (Unaudited) | | For Year Ended (Audited) |
|--|-------------------------------|----------|-------------------------------|----------|--------------------------|
| | June 30, 2024 | | June 30, 2023 | | |
| | Unaudited | Audited | Unaudited | Audited | |
| Revenue from Operations | 719.72 | 550.93 | 466.62 | 2,009.15 | |
| Net Profit for the period before tax and exceptional items | 115.32 | 76.65 | 112.49 | 431.24 | |
| Net Profit for the period before tax and after exceptional items | 115.32 | 76.65 | 112.49 | 431.24 | |
| Net Profit for the period after tax | 89.42 | 79.63 | 93.65 | 397.05 | |
| Total Comprehensive Income for the period after tax | 88.63 | 79.21 | 93.73 | 394.00 | |
| Equity Share Capital (Face Value of ₹1 each) | 13.61 | 13.60 | 13.60 | 13.60 | |
| Other Equity | NA | NA | NA | 2,572.52 | |
| Net Worth | 3,078.09 | 3,222.03 | 2,315.82 | 3,222.03 | |
| Paid-up Debt Capital/Outstanding Debt | 2,869.18 | 2,735.27 | 763.16 | 2,735.27 | |
| Outstanding Redeemable Preference Shares | - | - | - | - | |
| Debt Equity Ratio | 0.95 | 0.86 | 0.35 | 0.86 | |
| Earnings Per Share (of ₹1 each) (not annualised) : | | | | | |
| Basic | 6.11 | 5.22 | 6.97 | 28.82 | |
| Diluted | 6.10 | 5.21 | 6.97 | 28.79 | |
| Capital Redemption Reserve | 0.17 | 0.17 | 0.17 | 0.17 | |
| Debt Service Coverage Ratio | 2.21 | 2.22 | 4.02 | 3.56 | |
| Interest Service Coverage Ratio | 2.91 | 3.32 | 7.48 | 6.09 | |

Notes:
1. Summary of standalone financial results of Eris Lifesciences Limited:

[₹ in crores except per share data]

| Particulars | For Quarter Ended (Unaudited) | | For Quarter Ended (Unaudited) | | For Year Ended (Audited) |
|--|-------------------------------|---------|-------------------------------|----------|--------------------------|
| | June 30, 2024 | | June 30, 2023 | | |
| | Unaudited | Audited | Unaudited | Audited | |
| Revenue from Operations | 456.69 | 341.30 | 411.29 | 1,486.71 | |
| Profit before tax | 26.82 | 41.75 | 132.54 | 328.84 | |
| Profit after tax | 17.04 | 39.51 | 110.76 | 299.72 | |
| Total Comprehensive Income (after tax) | 16.32 | 38.85 | 110.82 | 296.96 | |

2. The above is an extract of the detailed format of quarterly financial results filed with the stock exchange under Regulation 33 and 52 of the SEBI (Listing Obligations and Disclosure Requirements) Regulations, 2015. The full format of financial results is available on the stock exchanges websites (www.nseindia.com and www.bseindia.com) and on the company's website www.eris.co.in.

3. For the other line items referred in regulation 52(4) of the Listing Regulations, pertinent disclosures have been made to the Stock Exchange(s) (www.nseindia.com and www.bseindia.com) and can be accessed on the company's website www.eris.co.in.

4. The above results were reviewed by the Audit Committee and approved by the Board at their meeting held on August 02, 2024.

For Eris Lifesciences Limited
Sd/-
Chairman and Managing Director

Place: Ahmedabad
Date: August 02, 2024

IDFC

IDFC Limited

Registered Office: 4th Floor, Capitale Tower, 555 Anna Salai, Thiru Vi Ka Kudiyruppu, Teynampet, Chennai - 600018, Tamil Nadu.
Corporate Office: 906/907, 9th Floor, Embassy Centre, Jammalal Bajaj Road, Nariman Point, Mumbai - 400021.
CIN No. L65191TN1997PLC037415

STATEMENT OF CONSOLIDATED UNAUDITED FINANCIAL RESULTS FOR THE QUARTER ENDED JUNE 30, 2024

(₹ in Crore)

| Sr. No. | Particulars | For the quarter ended | | | | For the year ended |
|---------|---|---------------------------|----------------------|---------------|---------|--------------------|
| | | June 30, 2024 | | June 30, 2023 | | |
| | | Unaudited | Audited (See note 4) | Unaudited | Audited | |
| 1 | Total revenue from operations | 11.89 | 9.77 | 26.75 | 65.54 | |
| 2 | Net Profit before Tax, Exceptional and Extraordinary items | 4.21 | 7.14 | 15.26 | 40.34 | |
| 3 | Net Profit before Tax and after Exceptional and Extraordinary items and after share of profit / (loss) of Associates | 86.71 | 350.66 | 267.89 | 1053.53 | |
| 4 | Net Profit after Tax, Exceptional and Extraordinary items | 85.82 | 347.85 | 264.15 | 1045.58 | |
| 5 | Total Comprehensive Income | 81.04 | 365.76 | 268.47 | 1105.51 | |
| 6 | Paid-up Equity Share Capital (Face value ₹ 10 per share) | 1599.99 | 1599.99 | 1599.99 | 1599.99 | |
| 7 | Reserves excluding Revaluation Reserves as shown in the Audited Balance Sheet of previous year | 11780.69 31 March 2024 | | | | |
| 8 | Earnings Per Share for the period (Face value ₹ 10 per share) (for continuing and discontinued operations) - not annualized | | | | | |
| | - Basic (₹) | 0.54 | 2.17 | 1.65 | 6.53 | |
| | - Diluted (₹) | 0.54 | 2.17 | 1.65 | 6.53 | |

Notes:
1. The financial results have been prepared in accordance with Indian Accounting Standards ("Ind AS") prescribed under section 133 of the Companies Act, 2013 read with relevant rules thereunder and in terms of Regulation 33 of the SEBI (Listing Obligations and Disclosure Requirements) Regulations, 2015 (as amended) and SEBI circular dated 5th July, 2016.

2. The above is an extract of the detailed format of the quarter and year ended Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the quarter and year ended Financial Results are available on the Company's website (www.idfclimited.com) and on the Stock Exchange websites (www.nseindia.com and www.bseindia.com).

3. The specified items of the standalone financial results of the Company for the quarter ended June 30, 2024 are given below:

(₹ in Crore)

| Particulars | For the quarter ended | | For the year ended | |
|--|-----------------------|----------------------|--------------------|--------------|
| | June 30, 2024 | | June 30, 2023 | |
| | Unaudited | Audited (See note 4) | Unaudited | Audited |
| Total Income | 7.65 | 5.73 | 22.83 | 50.02 |
| Profit / (loss) before tax | 0.21 | 3.34 | 15.49 | 30.30 |
| Profit / (loss) after tax | 0.33 | 2.89 | 11.74 | 25.56 |
| Total comprehensive income for the period | 0.27 | 3.03 | 11.72 | 25.33 |

4. The figures for the quarter ended March 31, 2024 are derived by deducting from the audited figures for the year ended March 31, 2024 and the unaudited figures for the nine months ended December 31, 2023.

5. The aforesaid consolidated financial results were reviewed by the Audit Committee and approved by the Board of Directors at its meeting held on August 02, 2024.

FOR AND ON BEHALF OF THE BOARD OF IDFC LIMITED
Sd/-
Mahendra N. Shah
Managing Director

Place: Mumbai
Date : August 02, 2024

ಡಿಕ್ಲಿ ವಿರುದ್ಧದ ಅಕ್ರಮ ಆಸ್ತಿಗಳಿಗೆ ಆರೋಪ ಹೈಕೋರ್ಟ್ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಅಕ್ರಮ ಆಸ್ತಿಗಳಿಗೆ ಆರೋಪ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ನೀಡಿದ್ದ ಅನುಮತಿ ಹಿಂತೆಗೆತ್ತಿಕೊಳ್ಳುವ ಸಲುವಾಗಿ ಕ್ರಮ ಪತ್ತಿ ಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.



ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಖೇರ ಅರ್ಜಿ ವಿಚಾರಣೆ ನಡೆಸಿತು. ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರೀಯ ವಿಚಾರಣಾ ಅಧಿನಿಯಮ 2003ರ ನಿಯಮಿತ ಕೇಂದ್ರೀಯ ವಿಚಾರಣಾ ಅಧಿನಿಯಮ ಪಾತ್ರ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಕಾರದ ವಕೀಲರಿಂದ ವಾದ ಅಭಿಪ್ರಾಯಿಸಿದ ಎಂದೂ

ವಿಚಾರಣೆ ನಡೆಸಿದ್ದ ಹೈಕೋರ್ಟ್ ಮೇ 31ರಂದು ಪ್ರಕಟವಾದ ಆದೇಶವನ್ನು ಕಾಯ್ದುಕೊಂಡು ಮೇಲಿನ ವಿಚಾರಗಳಿಗೆ ಸಪ್ತನೆ ಕೇಳಬೇಕಾದ ಹಿನ್ನೆಲೆಯಲ್ಲಿ ಮುಂದುವರಿದ ವಿಚಾರಣೆಗೆ ಪ್ರಕಟವನ್ನು ನಿಗದಿಗೊಳಿಸಲಾಗಿದೆ. ಪ್ರಕಟವನ್ನು ನಿಗದಿಗೊಳಿಸಲಾಗಿದೆ. ಪ್ರಕಟವನ್ನು ನಿಗದಿಗೊಳಿಸಲಾಗಿದೆ.

ಬಿಡಿಎ ಕಾರ್ಯಾಚರಣೆಯಲ್ಲಿ 57 ಕೋಟಿ ಮೌಲ್ಯದ ಆಸ್ತಿ ವಶೆ

ಬೆಂಗಳೂರು: ಅನಧಿಕೃತ ಒತ್ತುವರಿದಾರರ ತೆರವು ಕಾರ್ಯಾಚರಣೆಗೆ ಮುಂದಾಗಿರುವ ಬಿಡಿಎ ಕಾರ್ಯಾಚರಣೆಯಲ್ಲಿ 57 ಕೋಟಿ ಮೌಲ್ಯದ ಆಸ್ತಿ ವಶೆ.



ನಿರ್ಮಾಣಗಳ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ ಬಿಡಿಎ ಅಧಿಕಾರಿಗಳು, 1 ರಿಂದ 8ನೇ ಬ್ಲಾಕ್ ನಲ್ಲಿ ಸುಮಾರು 7 ಕಿ.ಮೀ. ಉದ್ದದ ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕೆಲವು ಹಾಗೂ ಅಂಗಡಿಗಳು ಮತ್ತು ಅನಧಿಕೃತ ಜಾಹೀರಾತು ತೆರವುಗೊಳಿಸಿ, 57 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಸಾಕ್ಷಿಗೆ ಬೆದರಿಕೆ; ದರ್ಶನ್ ಗ್ಯಾಂಗ್ ವಿರುದ್ಧ ದೂರು

ಬೆಂಗಳೂರು: ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ಆರೋಪಿಗಳ ಕಾನೂನು ಕುರಿತು ಮತ್ತಷ್ಟು ಬಗ್ಗೆ ಮಾಹಿತಿ ಪೂರೈಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಜೈಲಿನಿಂದಲೇ ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪ ಕೇಳಬಂದಿದೆ. ಇದಕ್ಕೆ ಸಂಬಂಧಿಸಿದ ದರ್ಶನ್ ಗ್ಯಾಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಆರೋಪಿ ಧನರಾಜ್ ಅಮಜಾನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ ಎಂಬ ವರದಿಯಾಗಿದ್ದು, ಪೊಲೀಸರ ಮುಂದೆ ಸಾಕ್ಷಿ ಹೇಳಿದಂತೆ ಪುನಃ ಬೆದರಿಕೆ ಪ್ರಮುಖ ಸಾಕ್ಷಿಯಾಗಿದ್ದು, ಕೋಲೆಯ ಜೈಲಿನಲ್ಲಿದ್ದುಕೊಂಡೇ ಈ ತಂಡ ಬೆದರಿಕೆ ಹಾಕುತ್ತಿದ್ದು, ಈ ಸಂದರ್ಭ ಅಸ್ಪಷ್ಟತೆಗಳನ್ನು ಪೂರೈಸಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement for SJS (Sri Jayasree Jain) featuring a logo and text in Kannada. It includes contact information and a list of services.

ರೇಣುಕಾಸ್ವಾಮಿ ಕೋಲೆ ಆರೋಪಿಗಳ ನಡುವೆಯೇ ಜೈಲಿನಲ್ಲಿ ಚಕಮಕಿ

ಬೆಂಗಳೂರು: ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ನಟ ದರ್ಶನ್ ಜತೆಗೆ ಬಂಧನದಲ್ಲಿ ನಂತರ ತುಮಕೂರು ಜೈಲಿನಲ್ಲಿ ಒಂದೇ ಸೆಲ್‌ನಲ್ಲಿರುವ ಆರೋಪಿಗಳ ನಡುವೆ ಚಕಮಕಿ ನಡೆಯಿತು, ಬೈಗುಳ ನಡೆದಿರುವುದು ವರದಿಯಾಗಿದೆ.

ರಾಘವೇಂದ್ರನ ಮಾತು ಕೇಳಿ ನಾವು ಸಿಲುಕಿಕೊಂಡೆವು. ನಮಗೆ ಜೈಲಿ ಗಟ್ಟಿಯಾಗುತ್ತದೆ. ಯಾರೂ ಸಹಾಯ ಮಾಡುವುದಿಲ್ಲ ಎಂದು ಗೋಳಾಡಿಕೊಂಡಿದ್ದಾರೆ. ದರ್ಶನ್‌ಗೆ ಜಾಮೀನು ಅರ್ಜಿಯನ್ನಾದರೂ ಸಲ್ಲಿಸಲಾಗುತ್ತದೆ. ಆದರೆ ಇವರಿಗೆ ಜಾಮೀನು ನೀಡುವುದಕ್ಕೂ ಯಾರೂ ಮುಂದೆ ಬಂದಿಲ್ಲ. ದರ್ಶನ್ ಮನೆಯವರು ಹಾಗೂ ನ್ಯಾಯವಾದಿಗಳ ತಂಡದ ಕಡೆಯಿಂದಲೂ ಸಹಾಯದ ಭರವಸೆ ದೊರೆತಿಲ್ಲ ಎನ್ನಲಾಗಿದೆ.

ಸಾಕ್ಷಿಗಳಿಗೆ ಬೆದರಿಕೆ: ಎನ್‌ಸಿಆರ್ ರೇಣುಕಾಸ್ವಾಮಿ ಕೋಲೆ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಜೈಲಿನಲ್ಲಿದ್ದ ಡಿ.ಗ್ಯಾಂಗ್ ಸ್ವಾನ್ ಮಾಡಿದ ಎಂಬ ವರದಿಯಾಗಿದ್ದು, ಪೊಲೀಸರ ಮುಂದೆ ಸಾಕ್ಷಿ ಹೇಳಿದಂತೆ ಪುನಃ ಬೆದರಿಕೆ ಪ್ರಮುಖ ಸಾಕ್ಷಿಯಾಗಿದ್ದು, ಕೋಲೆಯ ಜೈಲಿನಲ್ಲಿದ್ದುಕೊಂಡೇ ಈ ತಂಡ ಬೆದರಿಕೆ ಹಾಕುತ್ತಿದ್ದು, ಈ ಸಂದರ್ಭ ಅಸ್ಪಷ್ಟತೆಗಳನ್ನು ಪೂರೈಸಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅತಿವೇಗದ ವಾಹನ ಚಾಲನೆ: ಎಫ್‌ಐಆರ್

ಬೆಂಗಳೂರು: ರಾಜ್ಯದಲ್ಲಿ ಅತಿವೇಗದ ವಾಹನ ಚಾಲನೆಗೆ ಕಡಿವಾಣಿ ಹಾಕುವ ಉದ್ದೇಶದಿಂದ ಜಾರಿಯಾಗಿರುವ ನೂತನ ನಿಯಮದ ಅನುಸಾರ ಮೊದಲ ದಿನ 33 ಎಫ್‌ಐಆರ್‌ಗಳು ದಾಖಲಾಗಿವೆ.

ಪೈಕಿ ಬೆಂಗಳೂರು-ಮೈಸೂರು ರಸ್ತೆ ಮಾರ್ಗದಲ್ಲಿನ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ದಾಖಲಾಗಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಎನ್‌ಐಆರ್ ಕ್ಯಾಂಪ್‌ಗಳಲ್ಲಿ ಅದರೂ ಸಹ ಸೀಡ್ ಗೆ ಸಮಾಲೋಕ ಪೊಲೀಸ್ ಸಿಬ್ಬಂದಿಗಳೇ ಕಾರ್ಯಾಚರಣೆ ನಡೆಸಿದ್ದಾರೆ, ಹೆಚ್ಚು ಪ್ರಕರಣಗಳು ದಾಖಲಾಗಿಲ್ಲ ಎಂದು ಮಾಹಿತಿ ನೀಡಿದರು.

ಸಹ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ರಸ್ತೆ ಸುರಕ್ಷತಾ ಅಧಿನಿಯಮ ಉಲ್ಲಂಘಿಸಿ ಅನುಪ್ರಾಪ್ತ ಹೈ ಬಿಎಮ್‌ಆರ್ ಬಳಿ ಲಭಿಸುವವರಿಗೆ ಜುಜುಬಿ ಸುತ್ತಿರುವ ಪೊಲೀಸರು ಬುಜುಬಿ ತಿಂಗಳಿಂದಲೇ ರಾಜ್ಯಾದ್ಯಂತ ಒಟ್ಟು 28,620 ಪ್ರಕರಣ ದಾಖಲಿಸಿದ್ದಾರೆ. ಆ ಪೈಕಿ ಬೆಂಗಳೂರು (9046) ಹಾಗೂ ಮಂಗಳೂರು (1365) ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಂಡ್ಯ (21) ಹಾಗೂ ಮೈಸೂರಿನಲ್ಲಿ (22) ಕನಿಷ್ಠ ಪ್ರಕರಣಗಳು ವರದಿಯಾಗಿವೆ.

Court notice for the City Civil & Sessions Judge at Bengaluru. It details a hearing on 23/08/2024 and lists the parties involved in a legal case.

Financial report for Indegene Limited. It includes the company name, former name, CIN number, and a detailed table of financial results for the quarter ended 30 June 2024. The table shows revenue, profit, and other financial metrics in millions of rupees.

ಪಿಸ್ತೂಲು ತೋರಿಸಿ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಪಿಸ್ತೂಲು ತೋರಿಸಿ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ್ದ ಅಂತಾರಾಜ್ಯ ಕಳ್ಳರ ಬಂಧನ. ಅಂತಾರಾಜ್ಯ ಕಳ್ಳರ ಬಂಧನ.

ಆರೋಪಿಗಳು ಇದೇ ವರ್ಷ ಜೂನ್ 26 ರಂದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ದೊಂಬರಹಳ್ಳಿಯಲ್ಲಿನ ರಾಜು ಪರವರ್ ಎಂಬುವವನಿಗೆ ಸೇರಿದ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದರು. ಅಲ್ಲಿನ ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಪರಾರಿಯಾಗಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೆಲಮಂಗಲ ಡಿವೈಷನ್‌ನ ಬಿ.ಎಂ.ಎಸ್ ಮಾರ್ಗದರ್ಶನದಲ್ಲಿ ಪಿಸ್ತೂಲಿನ ಮುರಳೇಧರ್ ಅವರ ನೇತೃತ್ವದಲ್ಲಿ ತಂಡ ತನಿಖೆ ಇಳಿಯುತ್ತದೆ. ಪೊಲೀಸ್ ತಂಡವು ಸಿಬ್ಬಂದಿ ದೃಷ್ಟಿವೆಳೆಗಳು ಮತ್ತು ತಾಂತ್ರಿಕ ಅಧಿವೇಶನದಲ್ಲಿ ಡ್ಯಾಗ್, ಅಟೋ ರಿಪ್ಲಾ ಮತ್ತು ಬಂದು ಕೆಟಿಎಂ ಡ್ಯೂಕ್ ಬೈಕ್ ಪತ್ತೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ಅಂಗಡಿ ಮತ್ತು ಬಟ್ಟೆ ಹಾಗೂ ಕೆಮಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲಿನ ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಪರಾರಿಯಾಗಿದ್ದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೆಲಮಂಗಲ ಡಿವೈಷನ್‌ನ ಬಿ.ಎಂ.ಎಸ್ ಮಾರ್ಗದರ್ಶನದಲ್ಲಿ ಪಿಸ್ತೂಲಿನ ಮುರಳೇಧರ್ ಅವರ ನೇತೃತ್ವದಲ್ಲಿ ತಂಡ ತನಿಖೆ ಇಳಿಯುತ್ತದೆ. ಪೊಲೀಸ್ ತಂಡವು ಸಿಬ್ಬಂದಿ ದೃಷ್ಟಿವೆಳೆಗಳು ಮತ್ತು ತಾಂತ್ರಿಕ ಅಧಿವೇಶನದಲ್ಲಿ ಡ್ಯಾಗ್, ಅಟೋ ರಿಪ್ಲಾ ಮತ್ತು ಬಂದು ಕೆಟಿಎಂ ಡ್ಯೂಕ್ ಬೈಕ್ ಪತ್ತೆ ಮಾಡಲಾಗಿದೆ.

ನಕಲಿ ಶಿಫಾರಸು ಪತ್ರ ನೀಡಿ ವಂಚಿಸಲು ಯತ್ನ ಪತಿಯಿಂದಲೇ ಪತ್ತೆಯ ಕೊಲೆ

ಬೆಂಗಳೂರು: ನಗರ ಪೊಲೀಸ್ ಅಯುಕ್ತರ ಕೇರಿಗೆ ನಕಲಿ ಶಿಫಾರಸು ಪತ್ರ ನೀಡಿ ವಂಚಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸಭೆ ತಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಶಿಫಾರಸು ಪತ್ರ ನೀಡಿ ವಂಚಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸಭೆ ತಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಶಿಫಾರಸು ಪತ್ರ ನೀಡಿ ವಂಚಿಸಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ವಿಧಾನಸಭೆ ತಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯಿಂದಲೇ ಪತ್ತೆಯ ಕೊಲೆ: ಪತಿಯಿಂದಲೇ ಪತ್ತೆಯ ಕೊಲೆಯಾಗಿದ್ದು, ಚಾಮರಾಜ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ (14) ಕೋಲೆಯಾದವರು. ಪತಿ ತತ್ವೇಣ್ ಪಾಪು ಆರೋಪಿ. ಪುಷ್ಪ ದಿನಗಳಿಂದ ಇಬ್ಬರ ಮಧ್ಯೆ ಜಗಳ ಆಗಿತ್ತು. ಕೌಟುಂಬಿಕ ವಿವಾದವಾಗಿ ಆಗಾಗ ಜಗಳ ನಡೆಯುತ್ತಲೇ ಇತ್ತು. ಅದೇ ರೀತಿ ಶುಕ್ರವಾರ ಬೆಳಿಗ್ಗೆ ಕೊಡ ಇಬ್ಬರ ಮಧ್ಯೆ ಜಗಳ ತುರುವಾಗಿತ್ತು. ಶುಕ್ರವಾರ ಮನೆಗೆ ನುಗ್ಗಿದ ತತ್ವೇಣ್, ಏಕಾಏಕಿ ಘಾಟಿಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಲಳಿತ ಚಾಕುವಿನಿಂದ ಇಂದು ಕೊಂದಿದ್ದಾನೆ. ಬೆಳಿಗ್ಗೆ 8.30ರ ಸುಮಾರಿಗೆ ಪತ್ನಿ ಘಾಟಿಮಾ ಚಾಕು ಇರಿದು ಅಲ್ಲಿಂದ ಕಾಲ್‌ಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರಿಶೀಲನೆ ಮಾಡಲಾಗಿದೆ. ಈ ಸಂದರ್ಭ ಪ್ರಕರಣ ದಾಖಲಾಗಿದ್ದು, ಪರಾರಿ ಆಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಚೀತನ ತಾಯಿ ಮುಂದೆಯೇ ಮಾರ್ಗ ಬುಲರ್ ಪತ್ತೆ: ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತತ್ವೇಣ್ ಪಾಪು ಕಳೆದ ಪ್ರಕರಣ, ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜೊತೆ ಘಾಟಿಮಾ ವಾಸವಿದ್ದು ಇವರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದರು. ಇತ್ತೀಚೆಗೆ ರಸ್ತೆಯಿಂದ ಆರೋಪಿ ಪತ್ತೆ ಹೂಡಲಾಗಿದೆ. ಆರೋಪಿ ಘಾಟಿಮಾ ತಾಯಿ, ತತ್ವೇಣ್ ಏನಾದರೂ ಮಾಡುತ್ತಾನೆ ಎಂದೇ ಮನೆಗೆ ಘಾಟಿಮಾ ಆಳವಡಿಸಿದ್ದರು. ಶುಕ್ರವಾರ ಬೆಳಿಗ್ಗೆ ಮನೆಗೆ ಬಂದು ಜಗಳ ತೆಗೆದಿದ್ದ ತತ್ವೇಣ್ ಪಾಪು, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಚಾಕು ಇರಿದು ಕೊಲೆ ಮಾಡಿದ್ದ.